

Mindteck (India) Limited

(CIN: L30007KA1991PLC039702) AMR Tech Park, Block 1, 3rd Floor #664, 23/24, Hosur Road, Bommanahalli Bengaluru - 560068. India

Tel: +91 80 4154 8000/4154 8300

Fax: +91 80 4112 5813

www.mindteck.com

Ref: MT/SSA/2022-23/35 Scrip Code: 517344

November 13, 2022 Symbol: "Mindteck"

To,
BSE Limited
Phiroze Jeejeebhoy Towers
Dalal Street
Mumbai- 400001

To,
National Stock Exchange of India Limited
Exchange Plaza, C-1, Block G,
Bandra Kurla Complex,
Bandra (E)
Mumbai – 400 051

Dear Sir/Madam,

## Subject: Newspaper Advertisement under Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of SEBI (Listing Obligations and Disclosure Requirements) Regulations, 2015, we are enclosing the copies of newspaper advertisement published in the Newspaper of Business Standard and Hosadigantha. The same has been made available on the Company's website (www.mindteck.com).

Please take the above intimation on record and acknowledge.

Thanking you,

Yours Truly,

For Mindteck (India) Limited

Shivarama Adiga S.

VP, Legal and Company Secretary

UNITED STATES INDIA SINGAPORE MALAYSIA BAHRAIN UNITED KINGDOM



### Mindteck (India) Limited

(CIN:L30007KA1991PLC039702) A.M.R Tech Park, Block I, 3rd Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF UNAUDITED CONSOLIDATED FINANCIAL RESULTS FOR THE QUARTER AND SIX MONTHS ENDED SEPTEMBER 30, 2022

[See Regulation 47(1) (b) of the SEBI (LODR) Regulations, 2015]

		•	Con	solidated		
Particulars	Quarter Ended September 30, 2022	Quarter Ended June 30, 2022	Quarter Ended September 30, 2021	Six Months Ended September 30, 2022	Six Months Ended September 30, 2021	Year Ended March 31, 2022
	Unaudited	Unaudited	Unaudited	Unaudited	Unaudited	Audited
Total income from operations	8,510	8,259	7,692	16,769	15,176	30,385
Net Profit for the period (before Tax, Exceptional and/or Extraordinary items)	585	644	571	1,229	1,015	1,990
Net Profit for the period before tax (after Exceptional and/or Extraordinary items) (refer note 4)	585	644	571	1,229	2,833	3,808
Net Profit for the period after tax (after Exceptional and/or Extraordinary items)	473	512	441	985	2,587	3,331
Total Comprehensive Income for the period [Comprising Profit for the period (after tax) and Other Comprehensive Income (after tax)]	552	718	387	1,270	2,637	3,524
Equity Share Capital	2,523	2,532	2,525	2,523	2,525	2,530
Reserves (excluding Revaluation Reserve) as shown in the Audited Balance Sheet of the previous year	-	-	-	-	-	15,020
Earnings Per Share (of Rs. 10/- each) (for continuing and discontinued operations) -						
Basic:	1.87	2.02	1.75	3.89	10.26	13.19
Diluted:	1.83	1.98	1.65	3.81	9.98	12.90

Information regarding Unaudited Standalone Financial Results for the quarter and six months ended September 30, 2022

(Rs in lacs, except as otherwise stated

(Rs in lacs, except as otherwise stated)

	Standalone							
Particulars	Quarter Ended September 30, 2022	Quarter Ended June 30, 2022	Quarter Ended September 30, 2021	Six Months Ended September 30, 2022	Six Months Ended September 30, 2021	Year Ended March 31, 2022		
	Unaudited	Unaudited	Unaudited	Unaudited	Unaudited	Audited		
Total income from operations	3,360	3,245	3,090	6,605	5,930	11,780		
Net Profit for the period (before Tax, Exceptional and/or Extraordinary items)	403	492	369	895	755	1,555		
Net Profit for the period before tax (after Exceptional and/or Extraordinary items)								
(refer note 5)	403	492	369	895	693	1,493		
Net Profit for the period after tax (after Exceptional and/or Extraordinary items)	295	393	252	688	482	1,098		
Total Comprehensive Income for the period [Comprising Profit for the period (after tax) and Other Comprehensive Income (after tax)]	274	418	246	692	493	1,117		

#### Notes:

- The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Reguirements) Regulations, 2015, as amended
- The above Standalone and Consolidated results were reviewed and approved by the Board of Directors at its meeting held on November 11, 2022.
- The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligation and Disclosure Requirements) Regulations, 2015
- The US Federal government in the wake of COVID 19 pandemic provided support to business through Paycheck Protection Program (PPP). Mindteck Inc. obtained a benefit under this scheme fo Rs. 1,818 Lakhs during April 2020. During the six months ended September 30, 2021, Mindteck Inc. has received complete waiver/forgiveness of the loan amount from Small Business Administration United States government agency and accordingly the aforesaid loan forgiveness has been shown as income under exceptional item.
- During the six months ended September 30, 2021, the Company has made additional provision of Rs. 62 lakhs towards loan given to Mindteck Employee Welfare Trust (MEWT) pursuant to grant of 3,50,000 options to certain employees of the Company, under the employees Stock Option Scheme 2020, at exercise price of Rs. 10 which will vest as per the vesting conditions approved by the
- The Board of Directors in their meeting held on August 11,2022 had approved buy back not exceeding Rs. 1,370 lakhs, from open market through the stock exchange mechanism. The buyback of equity shares commenced on August 24, 2022 and the Company bought back 132,638 equity shares at a volume weighted average buyback price of Rs. 139.16 per equity share and extinguished subsequently. In accordance with Section 69 of the Companies Act 2013, as at September 30, 2022, the Company has created 'Capital Redemption Reserve' of Rs.13 Lakhs equal to the nominal value of the shares bought back as an appropriation from free reserves
- The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)

For and behalf of the Board of Directors Sd/-

Anand Balakrishnar **CEO** and Managing Director

Place: Bengaluru Date: November 11, 2022



## **DYNAMATIC TECHNOLOGIES LIMITED**

CIN: L72200KA1973PLC002308

Regd. Office: JKM Plaza, Dynamatic Aerotropolis, 55, KIADB Aerospace Park Devanahalli, Bangalore-562 110, India. Ph: +91 80 2111 1223, +91 80 2204 0535, +91 80 2839 4933 / 34 / 35 www.dynamatics.com email: investor.relations@dynamatics.net

### STATEMENT OF CONSOLIDATED FINANCIAL RESULTS FOR THE QUARTER AND SIX MONTHS ENDED 30 SEPTEMBER 2022

(INR in Lakhs, except as otherwise stated)

Particulars	3 months ended 30 September 2022 (Unaudited)	Preceding 3 months ended 30 June 2022 (Unaudited)	Corresponding 3 months ended in previous period 30 September 2021 (Unaudited)	Year to date figure for the current period ended 30 September 2022 (Unaudited)	Year to date figure for the previous period ended 30 September 2021 (Unaudited)	Previous year ended 31 March 2022 (Audited)
Continuing operations:	22 272	21.006	20.425	62.469	62.476	1 25 227
Revenue from operations	32,372	31,096	30,435	63,468	62,476	1,25,337
Net profit before Tax	1,339	971	611	2,310	1,443	4,162
Net profit after tax	1,004	817	321	1,821	902	3,206
Discontinued operations:						
Loss from discontinued operations net of taxes	-	-	(1,330)	-	(1,659)	(1,659)
Profit/(Loss) for the period/year from Continuing and Discontinued operations	1,004	817	(1,009)	1,821	(757)	1,547
Total comprehensive income/(loss) for the period/year	(385)	(163)	(1,346)	(548)	(632)	1,265
Equity Share Capital	634	634	634	634	634	634
Reserve	-	-	-	-	-	37,507
Earning Per Share (Face value of INR 10):	(not annualised)	(not annualised)	(not annualised)	(not annualised)	(not annualised)	(annualised)
Continuing operations - Basic & Diluted	15.84	12.89	5.06	28.72	14.23	50.57
Discontinued operations - Basic & Diluted	-	-	(20.98)	-	(26.17)	(26.17)
Continuing and discontinued operations - Basic & Diluted	15.84	12.89	(15.92)	28.72	(11.94)	24.40

### Notes:

- . The above is an extract of the detailed format for the quarter and six months ended 30 September 2022 Financial Results filed with the Stock Exchanges under Regulation 33 of the SEBI (Listing Obligations and Other Disclosures Requirements) Regulations 2015. The full format for the quarter and six months ended 30 September 2022 Financial Results are available on the Stock Exchange websites www.bseindia.com and www.nseindia.com and also on the Company's website www.dynamatics.com.
- These financial results have been prepared in accordance with Indian Accounting Standard ('Ind AS') prescribed under Section 133 of the Companies Act, 2013 read with the relevant rules thereunder and in terms of Regulation 33 of the SEBI (Listing obligations and Disclosure Requirements) Regulations, 2015 and SEBI Circular dated 5 July 2016.
- . The above consolidated financial results of the Company as reviewed by the Audit Committee and has been approved by the Board of Directors at its meeting held on 11 November 2022. The results for the guarter and six months ended 30 September 2022 has been reviewed by the Statutory auditors of the Company and they have issued an unmodified conclusion. The review report of the Statutory Auditors is being filed with the Bombay Stock Exchange ('BSE') and the National Stock Exchange ('NSE') and is also available on the Company's website at www.dvnamatics.com.
- Pursuant to an internal restructuring approved by the Board of directors, the Company has entered into an agreement with Eisenwerk Erla GmBH ('EEG') (a step down wholly owned subsidiary of the Company) to purchase equity interest of 24.62% held by EEG in Dynamatic Manufacturing Limited, another subsidiary of the Company. The transaction will be consumated on completion of the requisite procedural formalities.
- 5. On 10 August 2022, the Board of Directors of the Company have declared an interim dividend of Rs.3 per equity share (30%) for the financial year 2022-23 and subsequently the same is paid to shareholders during the quarter under review.
- 6 Additional information on standalone financial results is as follows

Place: Swindon, United Kingdom

Date: 11 November, 2022

O. Additional information on standardic linear estates is as follows.						tnerwise statea)
Particulars	3 months ended 30 September 2022 (Unaudited)	Preceding 3 months ended 30 June 2022 (Unaudited)		Year to date figure for the current period ended 30 September 2022 (Unaudited)	Year to date figure for the previous period ended 30 September 2021 (Unaudited)	Previous year ended 31 March 2022 (Audited)
a) Revenue from operations	15,320	13,627	13,176	28,947	26,437	54,897
b) Net profit before tax	968	640	1,143	1,608	2,254	5,296
c) Net Profit after tax	680	525	861	1,205	1,711	3,965

For and on behalf of the Board of Directors

**UDAYANT MALHOUTRA CEO** and Managing Director **Dynamatic Technologies Limited** DIN: 00053714

### BANSWARA SYNTEX LIMITED

BANSWARA Regd. Office: Industrial Area, Dahod Road, Banswara - 327001 (Rajasthan)
Phone: 91-2962-257676, 257679-681 Fax: 91-2962-240692 Corporate Office: 4-5th Floor, Gopal Bhawan, 199, Princess Street, Mumbai-400002

Phone: +91 22 66336571-76 Fax:+91 22 22064486 / 66336586 Website: www.banswarasyntex.com, Email: pankajgharat@banswarasyntex.com CIN:L24302RJ1976PLC001684

#### **EXTRACT OF CONSOLIDATED FINANCIAL RESULTS FOR THE QUARTER AND HALF YEAR ENDED 30 SEPTEMBER 2022**

Rs. In Lakhs, except per share dat Half Year Ended **Ouarter Ended** Year Ended 30-Sept-22 30-June-22 30-Sept-21 30-Sept-22 30-Sept-21 31-March-22 **Particulars** Total Income from Operations 40.647.94 35.547.69 30.696.10 76.195.63 51.920.02 1.18.977.12 Net Profit/(Loss) for the period (before Tax 2,073.37 3,315.90 2,903.09 1,793.03 6,218.99 6,932.24 Exceptional and/or Extra ordinary items) 7.089.81 Net Profit/(Loss) for the period before tax 3.367.72 2.899.29 1.947.06 6.267.01 2.205.84 (after Exceptional and/or Extra ordinary items 1,156.30 5,423.53 1.487.65 4,562.04 Net Profit/(Loss) for the period after tax 3,561.11 1,862.42 (after Exceptional and/or Extraordinary items) Total Comprehensive Income for the period 3,488.72 1,878.68 1,171.58 5,367.40 1,520.83 4,422.99 [Comprising Profit / (Loss) for the period (after tax) and Other Comprehensive Income (after tax) Equity Share Capital 1.711.60 1.711.60 1.711.60 1.711.60 1.711.60 1.711.60 Other Equity (Excluding revalution reserve. 38,169.64 As per Audited Balance Sheet) Earnings per share (of Rs. 5/- each) (for continuing and discontinued operations 1. Basic (Rs.) 10.40 3.38 13.33 5.44 15.84 4.35 2. Diluted (Rs.) 5.44 3.38 15.84 4.35 13.33

#### Additional Information on Standalone Financials Results is as follows:

1	Rs. In Lakhs, except per share data							
П				Quarter Ended		Half Yea	Year Ended	
ı	Sr	Particulars	30-Sept-22	30-June-22	30-Sept-21	30-Sept-22	30-Sept-21	31-March-22
1	No		Unaudited	Unaudited	Unaudited	Unaudited	Unaudited	Audited
ı	1	Total Income from Operations	40,647.94	35,547.69	30,696.10	76,195.63	51,920.02	1,18,977.12
ı	2	Net Profit before Tax	3,319.60	2,939.32	1,964.99	6,258.92	2,222.76	7,201.55
ı	3	Net Profit after tax	3,512.99	1,902.45	1,174.23	5,415.44	1,504.57	4,673.78
ı	4	Total Comprehensive Income	3,440.60	1,918.71	1,189.51	5,359.31	1,537.75	4,534.35

#### Notes:

- The above is an extract of the detailed format of unaudited Financial Results for guarter and half year ended 30 September 2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the aforesaid financial results are available on the Stock Exchange websites, www.nseindia.com and www.bseindia.com and on the Company's website www.banswarasyntex.com.
- The above unaudited financial results have been reviewed by the Audit Committee and approved by the Board of Directors at their neetings held on 11 November, 2022 and have also been reviewed by the statutory auditors.

For and on behalf of Board of Directors **BANSWARA SYNTEX LIMITED** (RAKESH MEHRA)

Place : Mumbai Date: 11 November, 2022



13.77

13.77

Chairman

DIN: 00467321

Kopran Ltd. CIN:L24230MH1958PLC011078 Kopran

Pariiat House, 1076, Dr. E. Moses Road, Worli, Mumbai - 400 018 Website: www.kopran.com, Email Id: investors@kopran.com, Tel. No.: 022-43661111

EXTRACT OF CONSOLIDATED UNAUDITED FINANCIAL RESULTS FOR THE QUARTER AND HALF YEAR ENDED SEPTMBER 30, 2022

0.97

0.97

2.54

3.95

(Rs. In Lacs CONSOLIDATED Quarter Half Year Quarter Year **PARTICULARS** ended ended ended ended 30.09.2022 30.09.2022 30.09.2021 31.03.2022 (Unaudited) (Audited) (Unaudited) (Unaudited) 11.696.80 24,258.61 12,756.56 47,752.10 Total Income from operation (net) Profit for the period from ordinary activities before tax 604.71 1,600.79 2.271.50 8,178.08 Net Profit for the period from ordinary activities after tax 465.32 6.103.12 1,224,87 1,709.05 1,715.27 Total Comprehensive Income for the period after tax 480.51 1,242.28 6,115.08 Equity Share Capital (Face Value of Rs 10/- per share) 4.821.06 4.821.06 4.325.16 4.821.06 37.591.70 37.795.83 Reserve (excluding Revaluation Reserve as per balance sheet Earnings Per Share (of Rs. 10/- each)

(1) The above is an extract of the detailed format of Quarterly/Half Year ended Financial Results filed with the Stock Exchange under Regulation 33 of the SEBI (Listing and Disclosure Regulrement) Regulation, 2015. The full format of the Quarterly/Half Year ended Financial Results are available on the Stock Exchange website (www.nseindia.com and www.bseindia.com), and on the Company's website, www.kopran.com

2) The Statement of consolidated financial results have been prepared in accordance with Indian Accounting Standards (Ind AS) prescribed under Section 133 of the Companies Act 2013, read with Rule 3 of the Companies (Indian Accounting Standards) Rules, 2015, Companies (Indian Accounting standards) (Amendment) Rules, 2016 and other accounting principles generally accepted in India. There is no minority interest

The above consolidated financial results have been reviewed by the Audit Committee and approved by the Board of Directors at their meetings held on 11" November, 2022 and have been reviewed by the Statutory Auditors of the Company

FOR KOPRAN LIMITED

Surendra Somani Place : Mumbai Dated: 11th November, 2022 **Executive Vice Chairman** 



Basic Diluted

# **ELI.D.- PARRY (INDIA) LIMITED**



Tel: 044-25306789 Fax: 044-25306930 Web: www.eidparry.com, Email: investorservices@parry.murugappa.com

#### **Extract of Unaudited Consolidated Financial Results** for the quarter and six months ended September 30, 2022

			(113 III Oldic cxcc	pt for per strate date
SI. No.	Particulars	Quarter Ended 30.09.2022	Six Months Ended 30.09.2022	Quarter Ended 30.09.2021
1	Total Revenue from operations	11,327.63	18,474.10	6,978.41
2	Net Profit / (Loss) Before Tax before exceptional item and non-controlling interest	807.28	1,428.18	648.33
3	Net Profit / (Loss) Before Tax after exceptional item before non-controlling interest	807.28	1,472.38	648.33
4	Net Profit / ( Loss) after taxes and non-controlling interest	241.40	517.64	243.84
5	Total Comprehensive Income (after tax)	514.74	985.94	551.92
6	Equity share capital (Face Value of Re.1/- per equity share)	17.75	17.75	17.73
7	Reserves excluding revaluation reserves*			
8	Earnings Per Share (of Re.1/- each) (in Rs.)			
	(a) Basic	13.60	29.17	13.77
	(b) Diluted	13.55	29.08	13.72

\*Reserves excluding revaluation reserves for the period ended March 31, 2022 was Rs.5308.00 crore

The above Financial Results were reviewed and recommended by the Audit Committee and approved by the Board of Directors at their respective meetings held on November 11, 2022.

Additional information on standalone financial results is as follow

Additional information on standardie infancial results is as follows							
Particulars	Quarter Ended 30.09.2022	Six Months Ended 30.09.2022	Quarter Ended 30.09.2021				
Revenue from operations	645.81	1,367.54	438.09				
Profit/(loss) before tax	80.94	95.33	72.45				
Profit/(loss) after tax	85.13	98.27	73.19				
Total comprehensive income (after tax)	86.07	98.94	74.00				

The above is an extract of the detailed format of standalone and consolidated financial results for the quarter and Six Months ended September 30, 2022 filed with Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the quarter and Six Months ended financial results are available on the websites of Stock Exchanges www.bseindia.com and www.nseindia.com and also on the Company's website www.eidparry.com.

On behalf of the Board of Directors

Date: November 11, 2022 S.Suresh Managing Director Place : Chennai

IN THE COURT OF THE PRINCIPAL CIVIL JUDGE AND JMFC AT SIDLAGHATTA Crl. Misc No:167/2022

BETWEEN Sri. B.M. HanumeGowda S/o Late MuniRamanna, Aged about 69 years R/a Belluti Village, Kasaba Hobli, Sidlaghatta Taluk ..PETITIONER

V/s AND The Tahasildar Sidlagh Sidlaghatta Taluk . .RESPONDENT DRAFT PAPER PUBLICATION That the petitioner herein filed th above petition against responden to obtain the death certificate of Petitioner Father by namely Sri. MuniRamanna S/o Late Sonnappa demised on 05-08-1985 at Belluti Village, Kasaba Hobli, Sidlaghatta Taluk

This Hon'ble Court issued notice Summons to respondent. If any othe persons have interest or concerned to this person, So, you are hereby directed to present before the Hon'ble Court on 15.12.2022 at 11 a.m. either in persons or through pleader and file defense if require or else considering your absence failing which the matte will be heard ex-parte.

Given under my hand on Advocat for Petitioner this November 2022 By Order of the Court Sirastedar, Prl. Civil Judge & JMFC Sidlaghatta

B.Com., LL.B Advocate, Sidlaghatta Date: 5.11.2022

Sri A. Narayanaswamy

IN THE COURT OF THE PRINCIPAL CIVIL JUDGE AND JMFC AT SIDLAGHATTA Crl. Misc No:03/2022 BETWEEN 1.Smt. Lalithamma A. V W/o Late

Vijaya Raghavendrareddy V. N Aged

about 65 years, R/a Chethan, Behind st anne School P.C.Extention, Tekal Road, Kolar Town

2. Sri. Bhanu Prakash V S/o Late Vijaya Raghavendrareddy V.N. Aged about 40 years, R/a #26, Nadi, 1st Floor, 7th Cross, Muthurayaswamy Layout, B. G. Road, Hulimavu, Bannerghatta Road, Bangalore

South, Bangalore-560076. ...PETITIONERS

AND The Tahasildar Sidlaghatta Sidlaghatta Taluk . .RESPONDENT DRAFT PAPER PUBLICATION

That the petitioners herein filed the above petition against the responden to obtain the death certificate of Father in law of Petitioner no.1 and Grandfather of Petitioner No.2 by namely Sri. Narayanappa S/o Late Veerappa demised on 05-09-1995 at Varadanayakanahalli Village, Kasaba Hobli, Sidlaghatta Taluk. This Hon'ble Court issued notice/Summons to respondent. If any other persons have interest or concerned to this person, So, you are hereby directed to present before the Hon'ble Court on 09.12.2022 at 11 am either in persons or through pleader and file defense if require or else considering your absence failing which the matte will be heard ex parte. Given unde my hand on this November 2022 By Order of the Court

Sirastedar, Prl. Civil Judge & JMFC Sidlaghatta Advocate for Petitioners Sri A. Narayanaswamy B.Com., LL.B. Advocate, Sidlaghatta

IN THE COURT OF THE PRINCIPAL CIVIL JUDGE AND JMFC AT SIDLAGHATTA Crl. Misc No:165/2022

Sidlaghatta Taluk, .RESPONDENT

Smt. Lakshmidevamma w/o Late Ramanjinap. Aged about 38 years R/a Thathahalli Village, Kasaba Hobli, Sidlaghatta Taluk

...PETITIONER V/S AND The Tahasildar Sidlaghatta

DRAFT PAPER PUBLICATION That the petitioner herein filed the above petition against respondent to obtain the death certificate of Petitioner Husband by namely Sri. Ramanjinappa S/o Late Chikkapapanna @ Papanna demised on 10-03-2015 at Thathahalli Village, Kasaba Hobli, Sidlaghatta Taluk This Hon'ble Court issued notice/ Summons to respondent. If any other persons have interest or concerned to this person, So, you are hereby directed to present before the Hon'ble Court on 15.12.2022 at 11 a.m. either in persons or through pleader and file defense if require or else considering your absence failing which the matter will be heard ex-parte.

Given under my hand on this November 2022 By Order of the Court Sirastedar, Prl. Civil Judge &

JMFC Sidlaghatta Advocate for Petitioner Advocate for Pennone.

Sri A. Narayanaswamy

B.Com., LL.B.

Advocate Sidlaghatta Date: 5.11.2022 IN THE COURT OF THE

PRINCIPAL CIVIL JUDGE AND

JMFC AT SIDLAGHATTA

Crl. Misc No:04/2022

1. Smt. Bharathi W/o Late Ambarish

Aged about 33 years, R/a Bullahalli

Village, Vijayapura Hobli, Devanahalli

2. Smt. Sujatha W/o Munegowda Aged about 37 years, R/a Yarappanahalli Bande Village,

Bidarahalli Hobli, Mahadevapura

V/s

AND The Tahasildar, Sidlaghatta

Sidlaghatta Taluk . RESPONDENT
DRAFT PAPER PUBLICATION

That the petitioners herein filed the

above petition against the respondent

to obtain the death certificate of

Father in law of Petitioner no.1 and Father of Petitioner No.2 by

namely Sri. Chikka Venkatappa @

Venkatappa demised on 26-01-2010

at Pendlivarahalli Village, Basettihalli

Hobli, Sidlaghatta Taluk. This Hon'ble

Court issued notice/Summons to

respondent. If any other persons have interest or concerned to this

person, So, you are hereby directed

to present before the Hon'ble Court

on 09.12.2022 at 11 am either in

persons or through pleader and file

defense if require or else considering

your absence failing which the matter

will be heard ex parte. Given under

By Order of the Court Sirastedar, Prl. Civil Judge &

JMFC Sidlaghatta

Advocate for Petitioners

Sri A. Narayanaswamy

Advocate, Sidlaghatta

my hand on this November 2022

ChikkaVenkatappa S/o Late

...PETITIONERS

Taluk, Bangalore North.

BETWEEN

IN THE COURT OF THE PRINCIPAL CIVIL JUDGE AND JMFC AT SIDLAGHATTA Crl. Misc No:163/2022 BETWEEN

Smt. Parvathamma W/o Late Manohara N.M, Aged about 53 years R/a Sadali Village, Sadali Hobli, Sidlaghatta Taluk . . PETITIONER

That the petitioner herein filed the above petition against the respondent to obtain the death certificate of Petitioner Grandfather by namely Sri. Munivenkatappa S/c Late Muniyappa demised on 12-10-1997 at Anur Village, Kasaba Hobli, Sidlaghatta Taluk. This Hon'ble Court issued notice/Summons to respondent. If any other persons have interest or concerned to this person, So you are hereby directed to present before the Hon'ble Court on 15.12.2022.at 11 a.m. either in persons or through pleader and file defense if require or else considering your absence failing which the matter

will be heard ex-parte.

By Order of the Court Shrestedar, Prl. Civil Judge & JMFC Sidlaghatta Advocate for Petitioner Sri. A. Narayanaswamy B.Com., LL.B Advocate, Sidlaghatta

PRINCIPAL CIVIL JUDGE AND JMFC AT SIDLAGHATTA Crl. Misc No:164/2022 BETWEEN

IN THE COURT OF THE

Muniya, Aged about 52 years, R/a Devaramallur Village, Kasaba Hobli, Sidlaghatta Taluk . .PETITIONER V/s

That the petitioner herein filed the above petition against responden obtain the death certificate Petitioner Father by namely
Nandi Muniyappa S/o Late in persons or through pleader and file your absence failing which the matte will be heard ex-parte.

By Order of the Court Sirastedar, Prl. Civil Judge & JMFC Sidlaghatta Advocate for Petitioner

B.Com., LL.B. Advocate, Sidlaghatta

AND The Tahasildar Sidlaghatta

Given under my hand on this November 2022

Sri A. Narayanaswamy

B.Com., LL.B

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ,

(ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ-577501)

(ದೂ ಸಂಖ್ಯೆ 08194–225713 ಇ–ಮೇಲ್ : dudc\_ctg@yahoo.co.in ನಂ. ಜಿನಕೋ(2)ಎಲ್ಇಡಿ/ಸಿ.ಆರ್ 351/2021-22 ದಿನಾಂಕ: 09-11-2022

### ಮರು ಅಲ್ಪಾವಧಿ ಟೆಂಡರ್ ಪ್ರಕಟಣೆ

**ಜಿಲ್ಲಾಧಿಕಾರಿಗಳು, ಚಿತ್ರದುರ್ಗ** ಇವರು ಚಿತ್ರದುರ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಮತ್ತು ಮರಸಭೆ ಹೊಸದುರ್ಗ, ಹೊಳಲ್ತೆರೆ ಕಾಗೂ ಪಟ್ಟಣ ಪಂಚಾಯಿತಿಗಳಾದ ಮೊಳಕಾಲ್ಕರು, ನಾಯಕನಹಟ್ಟಿಗಳಲ್ಲಿ ಈಗಾಗಲೇ ಅಳವಡಿಸಿರುವ ಸಾಂಪದಾಯಿಕ ಬೀದಿ ದೀಪಗಳನ್ನು ಬದಲಾವಣೆ ಮಾಡಿ ಹೊಸದಾಗಿ ಇಂಧನ ಉಳಿತಾಯ ಮಾಡುವ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಲು ಮತ್ತು ಕೇಂದ್ರಿಕೃತ ನಿಯಂತ್ರಣ ವ್ಯವಸ್ಥೆಯನ್ನು (ಸಿ.ಸಿ.ಎಂ.ಎಸ್) ಅಳವಡಿಸಲು ಆಸಕ್ತಿವುಳ್ಳ ುತ ಅರ್ಹ ಸಂಸೆಗಳಿಂದ ದಿ–ಲಕೋಟೆಯಲಿ ಕಂಪನಿಗಳ ಕಾಯೆ 1965 2013 ರ ಅಡಿಯಲ್ಲಿ ನೋಂದಾಯಿತ ಕಂಪನಿಗಳು (ಆರ್ಒಸಿ) ನೋಂದಾಯಿತ ಅರ್ಹ ಬಿಡ್ಡರ್ಗಳು / ಒಕ್ಕೂಟ ಸಂಸ್ಥೆಗಳಿಂದ ಆಹ್ವಾನ ಟೆಂಡರ್ಗಳು ಲೋಕೋಪಯೋಗಿ , ವಿದ್ಯುತ್ ಇನ್ಸ್ ಕ್ಷರೇಟ್ / ಭಾರತ ಸರ್ಕಾರ / ಇತರೆ ರಾಜ್ಯಗಳಿಂದ ನೋಂದಣಿಯಾಗಿರುವ ಸಂಸ್ಥೆಗಳಿಗೆ ಟೆಂಡರನ್ನು ಆಹಾನಿಸಲಾಗಿದೆ.

ಟೆಂಡರ್ನ ವಿವರ:– 1) ಚಿತದುರ್ಗ ಜಿಲೆಯ ನಗರ ಸಳೀಯ ಸಂಸೆಗಳಾದ ನಗರಸಬೆ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಮತ್ತು ಪುರಸಭೆ ಹೊಸದುರ್ಗ, ಹೊಳಲ್ತೆರೆ ಹಾಗೂ ಪಟ್ಟಣ ಪಂಚಾಯಿತಿಗಳಾದ ಮೊಳಕಾಲ್ಕರು ಮತ್ತು ನಾಯಕನಹಟ್ಟಿ ಗಳಲ್ಲಿ ಸಾಂಪ್ರದಾಯಿಕ | | ಬೀದಿ ದೀಪಗಳ ಬದಲಾವಣೆ ಮಾಡಿ ಹೊಸದಾಗಿ ಇಂಧನ ಉಳಿತಾಯ ಮಾಡುವ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸಲು ಮತ್ತು ಕೇಂದ್ರಿಕೃತ ನಿಯಂತಣ ವ್ಯವಸ್ತೆಯನ್ನು (ಸಿ.ಸಿ.ಎಂ.ಎಸ್) ಅಳವಡಿಸುವ ಕಾಮಗಾರಿ (Indent No. DMA/LEĎ/CČMS) CTG-1/351/2021-22/CALL-2). ಇ.ಎಂ.ಡಿ ಮೊತ್ತ (ರೂ.ಲಕ್ಷಗಳಲ್ಲಿ):–46.00 ಟೆಂಡರ್ ಅಂದಾಜು ಮೊತ (ರೂ. ಕೋಟಿಗಳಲ್ಲಿ):- 46.00. ಪೂರ್ಣಗೊಳಿಸುವ ಅವಧಿ:– 8 ತಿಂಗಳು (ಮಾನ್ಸೂನ್ ಅವಧಿ ಸೇರಿದಂತೆ) ಮತ್ತು ಏಳು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ.

ಆಸಕ ಅರ್ಹ ಸಂಸ್ಥೆಗಳಿಂದ ಹೆಚ್ಚಿನ ಮಾಹಿತಿ, ಟೆಂಡರ್ ದಾಖಲೆಗಳು ಮತು ಇತರೆ ಸೂಚನೆಗಳನ್ನು www.eproc.karnataka.gov.in ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು ಹಾಗೂ ಠೇವಣಿ ಮತ್ತು ಟೆಂಡರ್ ಫೀಗಳನ್ನು ಆನ್ಲೈನ್ನಲ್ಲಿ www.eproc.karnataka.gov.in ಪಾವತಿಸತಕ್ಕದ್ದು.<mark>ಟೆಂಡರ್ ವೇಳಾಪಟ್ಟಿ :– (</mark>1) ಟೆಂಡರ್ನ ಬಗ್ಗೆ ವಿಚಾರಿಸಲು ಕೊನೆ ದಿನಾಂಕ 06-12-2022 05.30 ಸಂಜೆ (2) ಪೂರ್ವಭಾವಿ ಸಭೆಯ ದಿನಾಂಕ 13-12-2022 11-30 ಬೆಳಿಗೆ (3) ಟೆಂಡರ್ ದಾಖಲೆಯನ್ನು ಅಪ್ಲೋಡ್ ಮಾಡಲು ಕೊನೆಯ ದಿನಾಂಕ 19–12–2022 5.30 ಸಂಜೆ (4) ತಾಂತ್ರಿಕ ಬಿಡ್ನು ತೆರೆಯುವ ದಿನಾಂಕ 21–12–2022 11.00 ಬೆಳಿಗೆ | (5) ಆರ್ಥಿಕ ಬಿಡ್ನು, ತೆರೆಯುವ ದಿನಾಂಕ **ತಾಂತಿಕ ಬಿಡ್ ಅನುಮೋದನೆ ನಂತರ** ಆರ್ಥಿಕ ಬಿಡ್ನು ತೆರೆಯಲಾಗುವುದು. ಟೆಂಡರ್ ನಿಬಂಧನೆಗಳ ಬಗ್ಗೆ ಏನಾದರೂ ಬದಲಾವಣೆಯಾದರೂ ಅಥವಾ ದಿನಾಂಕ ಮುಂದೂಡಿದರು ಸಹ ಈ ಬಗ್ಗೆ ಮಾಹಿತಿಯನ್ನು ಇ–ಪೋರ್ಟಲ್ನಲ್ಲಿ ಮಾತ್ರ ಪ್ರಚುರಪಡಿಸಲಾಗುವುದು. ಯಾವುದೇ ದಿನ ಪತ್ರಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸುವುದಿಲ್ಲ. ಇ–ಪೋರ್ಟಲ್ ನವಿಳಾಸ

DIPR/CTA/MCA/ 681/2022-23

ಸಹಿ/- ಕಾರ್ಯಪಾಲಕ ಅಭಿಯಂತರರು ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ



ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ರಾಮನಗರ ವಿಶೇಷ ವಿಭಾಗ, ರಾಮನಗರ.

ಟೆಂಡರ್ ಪ್ರಕಟಣೆ ಸಂಖ್ಯೆ : 06/2022-23 ದಿನಾಂಕ : 10-11-2022

www.eproc.karnataka.gov.in ರಲ್ಲಿ ಸಂಪರ್ಕಿಸಬಹುದು.

### ಟೆಂಡರ್ ಪ್ರಕಟಣಿ

ರಾಮನಗರ ವಿಶೇಷ ವಿಭಾಗ ವ್ಯಾಪ್ತಿಯಲ್ಲಿ 2022-23 ನೇ ಸಾಲಿನಲ್ಲಿ ಅರ್ಹ ಗುತ್ತಿಗೆದಾರರಿಂದ ಅಂದಾಜು ಮೊತ್ತ ರೂ. 693.00 ಲಕ್ಷಗಳ ಕಾಮಗಾರಿಗೆ ಟೆಂಡರ್ ಪ್ರಕಟಣೆಯನ್ನು ಹೊರಡಿಸಿದ್ದು, ಕಾಮಗಾರಿಯ ವಿವರ, ಟೆಂಡರ್ಗಟ್ಟಿರುವ ಮೊತ್ತ, ಇ.ಎಂ.ಡಿ. ಮುಂತಾದ ಇತರೆ ಮಾಹಿತಿಗಳನ್ನು http://www.eproc.karnataka.gov. in. ವೆಬ್ಸೈಟ್ ಮೂಲಕ ಅಥವಾ ಸದರಿ ಕಛೇರಿಯಿಂದ ಪಡೆಯಬಹುದಾಗಿರುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಈ ಕೆಳಕಂಡಂತೆ ದಿನಾಂಕಗಳನ್ನು ನಿಗಧಿಪಡಿಸಲಾಗಿದೆ.

1) ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೊರ್ಟಲ್ನಿಂದ ಟೆಂಡರ್ ಡಾಕ್ಯುಮೆಂಟ್ ಅನ್ನು ದಿನಾಂಕ : 15-11-2022 ರಿಂದ 14-12-2022 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ. 2) ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಪೊರ್ಟಲ್ ಅನ್ಲೈನ್ ಮುಖಾಂತರ ಟೆಂಡರ್ಗಳನ್ನು ದಿನಾಂಕ : 14-12-2022 ವೇಳೆ 16.00 ಗಂಟೆಯೊಳಗೆ ಸಲ್ಲಿಸುವುದು. 3) ಪ್ರೀ ಬಿಡ್ ಸಭೆಯ ದಿನಾಂಕ: 30-11-2022 ರ ವೇಳೆ 11.30. 4) ಟೆಂಡರ್ ಗಳನ್ನು ತೆರೆಯುವ ದಿನಾಂಕ: 15-12-2022 ವೇಳೆ 16.30 ಗಂಟೆ. (ಸಾಧ್ಯವಾದಲ್ಲಿ).

"ಹೆಚ್ಚಿನ ವಿವರಗಳಿಗಾಗಿ ಈ ಕಛೇರಿಯನ್ನು ಸಂಪರ್ಕಿಸುವುದು".

ಡಿಐಪಿಆರ್/ರಾಮನಗರ/330/ಮಣಿಪಾಲ್/2022-23

ಸಹಿ/- ಕಾರ್ಯಪಾಲಕ ಅಭಿಯಂತರರು. ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗ,

V/s

AND The Tahasildar Sidlaghatta Sidlaghatta Taluk . . RESPONDENT
DRAFT PAPER PUBLICATION

Given under my hand on this November 2022

Sri. Anjinappa S/o Late Nandi

Sidlaghatta Taluk . . RESPONDENT DRAFT PAPER PUBLICATION Munishamappa demised on 10-05-1970 at Devaramallur Village, Kasaba Hobli, Sidlaghatta Taluk This Hon'ble Court issued notice. Summons to respondent. If any other persons have interest or concerned to this person, So, you are hereby directed to present before the Hon'ble Court on 15.12.2022 at 11 a.m. either defense if require or else considering

ಸಾರ್ವಜನಿಕ ಪ್ರಕಟಣಿ

ಶ್ರೀ ನಂಜಪ್ಪ ಬಿನ್ ರೇಟ್ ಸಂಬಂಡಪ್ಪ ರವರು ದಿನಾಂಕ : 12.04.1993 ಮತ್ತು ಶ್ರೀಮತಿ ರುದ್ರಮ್ಮ ಕೋಂ. ರೇಟ್ ಸಂಬಪ್ಪ ರವರು ದಿನಾಂಕ : 12.04.1993 ಮತ್ತು ಶ್ರೀಮತಿ ರುದ್ರಮ್ಮ ಕೋಂ. ರೇಟ್ ಸಂಬಪ್ಪ ರವರು ದಿನಾಂಕ : 28.08.2004 ರಂದು ಬೆಂಗಳೂರು - 560 060, ಬೆಂಗಳೂರು ದಕ್ಷಿಣ. ಕಂಗೇಂ ಹೋಲ್ಯ ಕೂಡೇನವರು, ಸತ್ಯವೀರರುವು ಪಾಳ್ಯದ ಮನೆ ನಂ. 24 ರಲ್ಲಿ ಮರಣ ಹೊಂದಿದ್ದು, ಮೃತರ ಮರಣ ಪ್ರಮಾಣ ಪತ್ರ ಪಡೆಯಲು ಶ್ರೀ ಪ್ರಕಾಶ್ ಸಿ. ಆರ್ ಮತ್ತು ಇತರರು ಕರ್ನಾಟಿಕ ಜನನ ನತ್ತು ಮರಣ ಹೊಂದಿದ್ದು, ಮೃತರ ಮರಣ ಪ್ರಮಾಣ ಪತ್ರ ಪಡೆಯಲು ಶ್ರೀ ಪ್ರಕಾಶ್ ಸಿ. ಆರ್ ಮತ್ತು ಇತರರು ಕರ್ನಾಟಿಕ ಜನನ ಮತ್ತು ಮರಣ ಹೊಂದಿದ್ದು, ಮೈತರ ಅವರ ನಾನ್ನು ಕರ್ನಾಟಿಕ ಜನರ ಮತ್ತು ತಿರೀ ಅತರ ಮತ್ತು ಸ್ವೀಯನ್ನು ಹಂಗಳೂರು ಇದರ ಮುಂದೆ ಸಿ.ಮಿಸ್ ಅರ್ಜಿ ಸಂಸ್ಕ್ರೆ 1.427/2022 ಮತ್ತು 1428/2022 ಗಳನ್ನು ಸ್ವಲ್ಪಿನ್ನ್ನು ಸದರ ಅರ್ಜಗಳಿಗಳಿಗೆ ಸಂಬಂಧಿಸಿದಂತೆ ಯಾರಂದರವರರು ಯಾವುದು ಪರ್ಣಕ್ಕೆ ಸಂಪರ್ಧಿಸುವ ಸಮಾವಾಂಡರ ಮತ್ತು ಸಂಪರ್ಧಿಸುವ ಸಮಾವಾಂಡರ ಮತ್ತು ಸಂಪರ್ಧಿಸುವ ಸಮಾವಾಂಡರ ಮತ್ತು ಸಂಪರ್ಧಿಸುವ ಸಮಾವಾಂಡರ ಪರ್ಮವಾಣಿಸುವ ಸಮಾವಾಂಡರ ಮತ್ತು ಸಂಪರ್ಧಿಸಿದ್ದು ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಮವಾಣಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರಸ್ತಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರಸ್ತಿಸುವ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರಸ್ಥ ಸಮಾವಾಂಡರ ಪರಸ್ಥ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರಸ್ಥ ಸಮಾವಾಂಡರ ಪರಸ್ಥ ಸಮಾವಾಂಡರ ಪರಸ್ಥ ಸಮಾವಾಂಡರ ಪರಸ್ಥ ಸಮಾವಾಂಡರ ಪರ್ಧಿಸುವ ಸಮಾವಾಂಡರ ಪರ್ಧ ಸಮಾವಾಂಡರ ಪರಸ್ಥ ಸಮಾವಾಂಡರ ಸಮಾವಾಂಡರ ಸಮಾವಾಂಡರ ಸಮಾವಾಂಡರ ಸಮಾವಾಂಡರ ಸಮಾವಾಂಡರ ಸಮಾವಾಂಡರ ಸಮಾವಾಂಡ ಸಮಾವಾಂಡರ ಸಮಾವಾಂಡರ ಸಮಾವಾಂಡರ ರ್ಜಿಗಳಿಗೆ ಸಂಬಂಧಿಸಿದಂತೆ ಯಾರಿಂದಲಾದರು ಯಾವುದೇ ತಿಯ ತಳಲಾರುಗಳಿದ್ದಲ್ಲಿ ಖುದ್ದಾಗಿ ಅಥವಾ ವರ್ಜರ ಮಹಾಂತರ ತಂತ : 22.11.022ರ ರಂದು ಸಮಯ ಬೆಳಗ್ಗೆ 11.00 ಗಂಟೆಗೆ ಸದಂ ಯಾಲಂಯದ ಮುಂದೆ ಹಾಜರಾಗಿ ಸಲ್ಲಿಸಬಹುದಾಗಿರುತ್ತದೆ ಪ್ರವಾದಲ್ಲಿ ಏಕಚ್ಚೇಯವಾಗಿ ತೀರ್ಮಾನವನ್ನು ಕೈಗೊಳ್ಳವಾಗುವುದು ಪಾಂಕ : ಐಡೀ ನವಂಬರ್ 2022 ರಂದು ಮಾವ್ಯ ನ್ಯಾಯಾಲಯದ ಎಮತ್ತು ಮೊಪರಿನೊಂದಿಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ, ತಿರಸ್ತೇದಾರರು, ಮತ್ತಾ ದಂಡಾಧಿಕಾರಗಳ ಸ್ವಾಯಾಲಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು. ಆರ್ಜದಾರರ ಪರ ತಿನೇಲರು

ಅರ್ಜಿದಾರರ ಪರ ವಕೀಲರು

BEFORE THE MOTOR ACCIDENT **CLAIMS TRIBUNAL AT MANDYA /** MVC No.1586 /2017

Mrs. Suguna Aged about 37 years. Working at KLENE PAKS LTD., Gejjalagere Village Presently residing at Megalapete Arakere Village & Hobli, Srirangapatna Taluk Mandya District.

Respondents: Madhegowda & Others 4) Mahesha S/o Sanjeev Shetty, Aged about 48 years, #1518, Chamalapura Street, Nanjanagudu Taluk, Mysore District. 5) The Divisional Manager IFFCO-TOKIO General Insurance Co Ltd., Near by Akshaya Bhandar, Mysore (Mahindra Max bearing Reg KA-09, 5405, Policy No. 97613059 Dated

Whereas the Petitioner above named has filed this Petition against the Respondents for her accidental claims. The Hon'ble Additional Senior Civil Judge, Srirangapatna, summoned the above said Respondents to appear before the court on 21-12-2022 at 11:00 A.M. Respondent No. 4 may appear in person or through his counsel on that day and file his statements if any, in case of his failure to appear before the Hon'ble court. Hon'ble may placed the Respondents No. 4 as exparte and proceed with the case. Given under my hand seal of this Hon'ble Court on this 9th day of

Advocate for Petitioner, Srirangapatn

ಜಾಹೀರಾತಿಗಾಗಿ ಸಂಪರ್ಕಿಸಿ: 9845438807, 9611755391

another
NOTICE/SUMMONS TO THE RESPONDENT
Sri. Sabeer Ahmad Khan S/O Basheer aged
major residing at No. 44/1, 5th main road, Jai
Bhuvaneshwari Nagara, Bangalore-96
Where the above named petitioner has filed the
above petition against the respondents for the
relief of compensation against you in MVC No.
494/2019 on the file of additional civil judge senior
division at Magarial and the reas is nendring for stens.

494/2019 on the file of additional civil judge senior division at Magadi and the case is pending for steps. The summons/ notice issued through court as well as RPAD have been returned as unserved. The above matter has been posted to 17.11.2022 Take notice/summons and to appear before the hon'ble court Magadi on the above mentioned dated and time either personally or through counsel and to file objection if any. If you fall to appear before the court the case will be decided exparte, Issued as aper the orders of this Hon'ble court on this day 09.11.2022 with seal of this Hon'ble court.

By order of Court



ಸಂಖ್ಯೆ : ಎ3(ಬ)/ಬಿಯುಡಿ/ಇ-ಟೆಂಡರ್/ಮುಳ್ಳುತಂತಿ/ಸಿಆರ್-<math>80/2022-23ದಿನಾಂಕ : 08-11-2022

### ಟೆಂಡರ್ ಪ್ರಕಟಣಿ ದ್ವಿ-ಲಕೋಟಿ

ಈ ಮೂಲಕ ಸಾರ್ವಜನಿಕರಿಗೆ ಮತ್ತು ಈ ವಿಭಾಗದಲ್ಲಿ ಅರಣ್ಯ ಗುತ್ತಿಗೆದಾರರಾಗಿ ನೊಂದಣಿ ಮಾಡಿಕೊಂಡಿರುವವರಿಗೆ ತಿಳಿಯಪಡಿಸುವುದೇನೆಂದರೆ ರಾಮನಗರ ವಿಭಾಗದ ವಲಯಗಳ ವ್ಯಾಪ್ತಿಯಲ್ಲಿ 2022-23 ನೇ ಸಾಲಿನಲ್ಲಿ ಮುಂಗಡ ಕಾಮಗಾರಿ ಪ್ರದೇಶಗಳ ಸುತ್ತಲೂ Barbed Wire Fencing (4 Strands) with Wooden Fence Post (around Advance Worked Area) under CAMPA and Barbed Wire Fencing (4-Strands) with RCC Pillars (around Advance Worked Area) under Eco-Bedget ರಡಿ ಕಾಮಗಾರಿಗಳನ್ನು ಕೈಗೊಳ್ಳಲು ಪಾರದರ್ಶಕ ನಿಯಮಗಳನುಸಾರ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್ ಮೆಂಟ್ ಮೋರ್ಟಲ್ ಮುಖಾಂತರ ಇ-ಟೆಂಡರ್ ನ್ನು ಆಹ್ರಾನಿಸಲಾಗಿದೆ. ಸದರಿ ಟೆಂಡರ್ನಲ್ಲಿ ದಿನಾಂಕ: 21-11-2022 ರಂದು ಅಪರಾಹ್ನ 4.00 ಗಂಟೆಯವರೆಗೆ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ನಲ್ಲಿ ಭಾಗವಹಿಸಬಹುದಾಗಿದೆ. ಇ-ಟೆಂಡರ್ ತಾಂತ್ರಿಕ ಬಿಡ್ಗಳನ್ನು ತೆರೆಯುವ ದಿನಾಂಕ : 22-11-2022 ರಂದು ಅಪರಾಹ್ನ 4.30 ಗಂಟೆಗೆ. ಹಾಗೂ ಆರ್ಥಿಕ ಬಿಡ್ನ್ಸ್ ದಿನಾಂಕ: 23-11-2022 ರ ಸಂಜೆ 5.00 ಗಂಟೆಗೆ ತೆರೆಯಲಾಗುವುದು. ಒಂದು ವೇಳೆ ದಿನಾಂಕ: 21-11-2022 ರಂದು ಇ-ಟೆಂಡರ್ ನಲ್ಲಿ ಯಾರು ಭಾಗವಹಿಸದಿದ್ದಲ್ಲಿ 2ನೇ ಬಾರಿ ಟೆಂಡರ್ಗಳನ್ನು ಇ-ಪೋರ್ಟಲ್ನಲ್ಲಿ ಮರು ಸಲ್ಲಿಸಲು ಕೊನೆಯ ದಿನಾಂಕ : 07-12-2022 ಅಪರಾಹ್ರ 4.00 ಗಂಟೆಯವರೆಗೆ ಭಾಗವಹಿಸಿಬಹುದಾಗಿದೆ (ಇದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಯಾವುದೇ ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗುವುದಿಲ್ಲ). 2ನೇ ಬಾರಿ ಕರೆಯುವ ಟೆಂಡರ್ ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 08-12-2022 ರ ಅಪರಾಹ್ನ 4.30 ಗಂಟೆಗೆ ಹಾಗೂ ಆರ್ಥಿಕ ಬಿಡ್ನ್ಸ್ ದಿನಾಂಕ: 09-12-2022 ರ ಅಪರಾಹ್ವ 5.00 ಗಂಟೆಗೆ ಟೆಂಡರ್ಗಳನ್ನು ತೆರೆಯಲಾಗುವುದು. ಆಸಕ್ತಿಯುಳ್ಳವರು ಕೆಳಗಿನ ಅನುಸೂಚಿಯಲ್ಲಿರುವ ಕಾಮಗಾರಿಗಳಿಗೆ ಷರತ್ತುಗಳನ್ನಯ ಟೆಂಡರ್ನಲ್ಲಿ ಭಾಗವಹಿಸಬಹುದಾಗಿದೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವೆಬ್ಸೈಟ್ ವಿಳಾಸ http://eproc.karnataka.gov.in ರಲ್ಲಿ ಪಡೆಯಬಹುದಾಗಿದೆ.

ಸಹಿ/- ಉಪ ಅರಣ್ಯ ಸಂರಕ್ಷಣಾಧಿಕಾರಿ, ರಾಮನಗರ ವಿಭಾಗ, ರಾಮನಗರ ಡಿಐಪಿಆರ್/ರಾಮನಗರ/329/ಮಣಿಪಾಲ್/2022-23

# Mindteck,

### Mindteck (India) Limited

(CIN:L30007KA1991PLC039702) A.M.R Tech Park, Block I, 3<sup>rd</sup> Floor, # 664, 23/24, Hosur Main Road Bommanahalli, Bangalore - 560 068 Ph. No.: +91 (80) 4154 8000 Fax: +91 (80) 4112 5813 www.mindteck.com

STATEMENT OF UNAUDITED CONSOLIDATED FINANCIAL RESULTS FOR THE QUARTER AND SIX MONTHS ENDED SEPTEMBER 30, 2022 [See Regulation 47(1) (b) of the SEBI (LODR) Regulations, 2015]

(Rs in lacs, except as otherwise stated)

	Consolidated						
Particulars	Quarter Ended September 30, 2022	Quarter Ended June 30, 2022	Quarter Ended September 30, 2021	Six Months Ended September 30, 2022	Six Months Ended September 30, 2021	Year Ended March 31, 2022	
	Unaudited	Unaudited	Unaudited	Unaudited	Unaudited	Audited	
Total income from operations	8,510	8,259	7,692	16,769	15,176	30,385	
Net Profit for the period (before Tax, Exceptional and/or Extraordinary items)	585	644	571	1,229	1,015	1,990	
Net Profit for the period before tax (after Exceptional and/or Extraordinary items) (refer note 4)	585	644	571	1,229	2,833	3,808	
Net Profit for the period after tax (after Exceptional and/or Extraordinary items)	473	512	441	985	2,587	3,331	
Total Comprehensive Income for the period [Comprising Profit for the period (after tax) and Other Comprehensive Income (after tax)]	552	718	387	1,270	2,637	3,524	
Equity Share Capital	2,523	2,532	2,525	2,523	2,525	2,530	
Reserves (excluding Revaluation Reserve) as shown in the Audited Balance Sheet of the previous year	-	_	_	_	_	15,020	
Earnings Per Share (of Rs. 10/- each) (for continuing and discontinued operations) -							
Basic:	1.87	2.02	1.75	3.89	10.26	13.19	
Diluted:	1.83	1.98	1.65	3.81	9.98	12.90	

Information regarding Unaudited Standalone Financial Results for the guarter and six months ended September 30, 2022

(Rs in lacs, except as otherwise stated

	Standalone						
Particulars	Quarter Ended September 30, 2022	Quarter Ended June 30, 2022	Quarter Ended September 30, 2021	Six Months Ended September 30, 2022	Six Months Ended September 30, 2021	Year Ended March 31, 2022	
	Unaudited	Unaudited	Unaudited	Unaudited	Unaudited	Audited	
Total income from operations	3,360	3,245	3,090	6,605	5,930	11,780	
Net Profit for the period (before Tax, Exceptional and/or Extraordinary items)	403	492	369	895	755	1,555	
Net Profit for the period before tax (after Exceptional and/or Extraordinary items)							
(refer note 5)	403	492	369	895	693	1,493	
Net Profit for the period after tax (after Exceptional and/or Extraordinary items)	295	393	252	688	482	1,098	
Total Comprehensive Income for the period [Comprising Profit for the period (after tax) and Other Comprehensive Income (after tax)]	274	418	246	692	493	1,117	

#### Notes

- 1. The financial results have been prepared in accordance with the recognition and measurement principles laid down in Indian Accounting Standards ('Ind AS') prescribed under Section 133 of the Companies Act, 2013, read with the relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015, as amended.
- The above Standalone and Consolidated results were reviewed and approved by the Board of Directors at its meeting held on November 11, 2022.
- The above is an extract of the detailed format of Quarterly Financial results filed with the BSE Limited and National Stock Exchange of India Limited under Regulation 33 of the SEBI (Listing Obligations and Disclosure Requirements) Regulations, 2015.
- The US Federal government in the wake of COVID 19 pandemic provided support to business through Paycheck Protection Program (PPP), Mindteck Inc. obtained a benefit under this scheme for Rs. 1,818 Lakhs during April 2020. During the six months ended September 30, 2021, Mindteck Inc. has received complete waiver/forgiveness of the loan amount from Small Business Administration United States government agency and accordingly the aforesaid loan forgiveness has been shown as income under exceptional item.
- During the six months ended September 30, 2021, the Company has made additional provision of Rs. 62 lakhs towards loan given to Mindteck Employee Welfare Trust (MEWT) pursuant to grant of 3,50,000 options to certain employees of the Company, under the employees Stock Option Scheme 2020, at exercise price of Rs. 10 which will vest as per the vesting conditions approved by the Nomination and Remuneration Committee
- The Board of Directors in their meeting held on August 11,2022 had approved buy back not exceeding Rs. 1,370 lakhs, from open market through the stock exchange mechanism. The buyback of equity shares commenced on August 24, 2022 and the Company bought back 132,638 equity shares at a volume weighted average buyback price of Rs.139.16 per equity share and extinguished subsequently. In accordance with Section 69 of the Companies Act 2013, as at September 30, 2022, the Company has created 'Capital Redemption Reserve' of Rs.13 Lakhs equal to the nominal value
- of the shares bought back as an appropriation from free reserves. The full format of the quarterly financial results are available on the Stock Exchange websites (www.bseindia.com) and (www.nseindia.com) and also on Company's website (www.mindteck.com)

CHANGE OF NAME | CHANGE OF NAME

For and behalf of the Board of Directors Sd/-

Anand Balakrishnan **CEO** and Managing Director

Place: Bengaluru

Date: November 11, 2022

ಸಾರ್ವಜನಿಕ ಪ್ರಕಟಣಿ ಶ್ರೀ ಗೂಳೂರು ಚಿ. ಎಂ. ಸುಪ್ಪಾರೆಡ್ನಿ ಬಿನ್ ರೇಖ್ ಗೂಳೂರು ಮೋಜಾರೆಡ್ಡಿ ರವರು ದಿನಾಂಕ: 28,01,1963 ರಂದು ಪೆಂಗಳೂರು - 560,082, ಬೆಂಗಳೂರು ದಕ್ಷಿಣ, ಕಾನ್ ಕೋರ್ಡೆ ನವ ಪ್ರಾಲಿತರ ಕರಣ ಪ್ರಾಹನ್ನು ಮನೆ ನಂ. 1111 ರಲ್ಲಿ ಮರಣ ಹೊಂದಿದ್ದು, ಮೃತರ ಮರಣ ಪ್ರವಾಣ ಪತ್ರ ಪಡೆಯಲು ಶ್ರೀ ಕೃಷ್ಣಾರೆಡ್ಡಿ ಎಸ್ ರವರು ಕರ್ನಾಟಕ ಜನನ ಮತ್ತು ಮರಣ ನೋಂದಣೆ ಅಧಿನಿಯಮ 1960 ಕಲಂ 13(3) ರಡಿ ಮಾತ್ರ್ಯ 28ೀ ಅತರ ಮತ್ತು ಸ್ಥಾಯಿಕರ್ ದಿರಗಳೂರು ಇವರ ಮುಂದೆ ಸಿ.ಮಿಸ್.ಅರ್ಜಿ ಸಂಜೆ, : 1382/2022 ನ್ನು ಸಲ್ಲಿಸಿದ್ದು, ಸದಂ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾರಿಂದಲಾದರು ಯಾವುದೇ ರೀತಿಯ ತಕರಾರುಗಳದ್ದಲ್ಲಿ ಮುಂದು ಕಿರವಾ ವಕೇಲರ ಮುಖಾಂತರ ದಿನಾಂಕ: 21,11,2022 ಯಿದ್ದಾಗಿ ಅಥವಾ ವಕೀಲರ ಮುಖಾಂತರ **ದಿನಾಂಕ** : 21.11.202 ರಂದು ಸಮಯ ಬೆಳಗೆ 11.00 ಗಂಟೆಗೆ ಸದರಿ ನ್ಯಾಯಾಲಯ ಮುಂದೆ ಹಾಜರಾಗಿ ಸಲ್ಲಿಸಬಹುದಾಗಿರುತ್ತದೆ <sup>°</sup>ಇ ಏಕಪಕ್ಷೀಯವಾಗಿ ತೀರ್ಮಾನವನ್ನು ಕೈಗೊಳ್ಳವಾಗುವುದು ವಿನಾಂಕ : 08ನೇ ನವಂಬರ್ 2022 ರಂದು ಮಾನ ನ್ಯಾಯಾಲಯದ ಸಹಿ ಮತ್ತು ಮೊಹರಿನೊಂದಿಗೆ ನೀಡಲಾಗಿದೆ.

ನ್ಯಾಯಾಲಯದ ಆದೇಶದಂತೆ, ಶಿರಸ್ತೇದಾರ ಮು.ನ್ಯಾ. ದಂಡಾಧಿಕಾರಿಗಳ ನ್ಯಾಯಾಲಯ ಬೆಂಗಳೂರು ಗ್ರಾಮಾಂತರ, ಬೆಂಗಳೂರು.

IN THE COURT OF THE ADDITIONAL CIVIL HIDGE M.V.C. No. 494/2019
PETITIONER: Sri. Seenappa Vs
RESPONDENTS: Sri. Shabeer Ahmad Khan and

By order of Court
Sheristdar, Office of the civil Jugdge senior
division Magadi.
Sri. Ravi G, Advocate, Main road, Magadi Town

#### **CHANGE OF NAME** I, MANJULA R, Resident of # 372,

Varthur Road, Near Vinayaka Temple, Gunjur, Bangalore - 560 087, Karnataka, India, hereby declare that I have changed my name from **MANJULA** BABUREDDY to MANJULA R vide affidavit dated 10.11.2022 sworn to before M. Rajendra, Advocate & Notary Public, Govt. of India, at Bengaluru.

IN THE COURT OF THE ADDL CIVIL JUDGE AND J.M.F.C. AT TIPTUR C.MIS.NO.: 272/2022 C.MIS.NO.: 272/2022

PETITIONER: Rangaswamy V.G. S/o Late Govindappa Aged about 52 years, R/o Jabalapura Village, Nonavinakere Hobli, Tiptur Taluk, Tumkur District. I/VS/I/RESPONDENT: The Tahasildar, Tiptur. PAPER PUBLICATION

That the petitioner has filed the above of Birth and Death Act, for obtaining Death Certificate of his Mother by Name "Jayamma Wo Late Govindappa" who was lied on 01/01/1993 at Jabalapura Village Nonavainakere Hobli, Tiptur Taluk, Tumku Dist. The case is posted for hearing on 09.12.2022 at 11-00 A.M. if anybody has any objection or interest, in this behalf, they may come personally or through their Advocate pefore this Hon'ble court, otherwise, the case will be decided one side. Given Under my hand with seal of the Court on this 9th

day of Nov 2022

By order of court

Shrestedar, ADDI. CIVIL JUDGE J.M.F.C at Tiptur Sri. Shivakumar. Advocate. Tiptur Tiptur. Date: 09.11.2022

ಕಾರ್ಮೊರೇಟ್ ಸಾಲಗಾರರ ಹೆಸರು

ಕಾರ್ಪೊರೇಟ್ ಸಾಲಗಾರರ ನೋಂದಣಿ ದಿನಾಂಕ

ಯಾವ ಪ್ರಾಧಿಕಾರದಡ್ಡಿ ಕಾರ್ಮೊರೇಟ್ ಸಾಲಗಾರರು

ಾರ್ಮೊರೇಟ್ ಸಾಲಗಾರರ ಕಾರ್ಮೊರೇಟ್ ಐಡೆಂಟಿಟಿ

ಸಂಖ್ಯೆ/ಲಿಮಿಟೆಡ್ ಲಯಬಿಲಿಟಿ ಐಡೆಂಟಿಫಿಕೇಶನ್ ನಂ

ಕಾರ್ಮೊರೇಟ್ ಸಾಲಗಾರರ ನೋಂದಾಯಿತ ಕಚೇರಿ

ಮತ್ತು ಪ್ರಧಾನ ಕಚೇರಿ (ಇದ್ದಲ್ಲಿ) ಅದರ ವಿಳಾಸ.

ಸಮಾಪನಾ ನಿರ್ಣಯ ಪ್ರಕ್ತಿಯೆ ಕೊನೆಗೊಳ್ಳುವ

ಮಧ್ಯಂತರ ನಿರ್ಣಯ ವೃತ್ತಿಪರರಾಗಿ ಕಾರ್ಯ ನಿರ್ವಹಿಸುವ ಸಮಾಪನಾ ವೃತ್ತಿಪರರ ಹೆಸರು ಮತ್ತು

ಮಂಡಳಿಯಲ್ಲಿ ನೋಂದಾಯಿಸಿದಂತೆ ಮಧ್ಯಂತರ

ರ್ಣಯ ವೃತ್ತಿಪರರಾಗಿ ಕಾರ್ಯ ನಿರ್ವಹಿಸುವ ಚಮಾಪನಾ ವೃತ್ತಿಪರರ ಹೆಸರು ಮತ್ತು ವಿಳಾಸ

ಮಧ್ಯಂತರ ನಿರ್ಣಯ ವೃತ್ತಿಪರರಾಗಿ ಕಾರ್ಯ ನಿರ್ವಹಿಸುವ ಸಮಾಪನಾ ವೃತ್ತಿಪರರನ್ನು ಸಂಪರ್ಕಿಸೇ ವಿಳಾಸ ಮತ್ತು ಇ–ಮೇಲ್ ವಿಳಾಸ

ಮಧ್ಯಂತರ ಸಮಾಪನಾ ವೃತ್ತಿಪರರು ದೃಢೀಕರಿಸಿದಂತೆ ಸೆಕ್ಷನ್ 21, ಉಪ ಸೆಕ್ಷನ್ 6(ಎ) ಕ್ಲಾಸ್ (ಬಿ) ಅನ್ವಯ

ಒಂದು ವರ್ಗದ ಸಾಲಗಾರರ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಲು ಅಧಿಕಾರ ನೀಡಲಾದ ಸಮಾಪನಾ ವೃತ್ತಿಪರರ ಹೆಸರು (ಪ್ರತಿ ವರ್ಗದಲ್ಲಿ ಮೂವರು)

(ಎ) ಸೂಕ್ಷ ನಮೂನೆಗಳು (ಐ) ಅಧಿಕೃತ ಪ್ರತಿನಿಧಿಯ ವಿವರಗಳು ಇಲ್ಲಿ ಲಭ್ಯ:

ಮಧ್ಯಂತರ ನಿರ್ಣಯ ವೃತ್ತಿಪರರ ಹೆಸರು ಮತ್ತು ಸಹಿ: ಕೊಂದೂರು ಪ್ರಶಾಂತ್ ರಾಜು ನಿನಾಂಕ ಮತ್ತು ಸ್ಥಳ: 10-11-2022 ಬೆಂಗಳೂರು.

ಕ್ಷೇಮ್ ಗಳ ಸಲ್ಲಿಕೆಗೆ ಕೊನೆಯ ದಿನಾಂಕ

ಂದಾಜು ದಿನಾಂಕ

ೋಂದಣಿ ಸಂಖ್ಯೆ

IN THE COURT OF THE ADDL CIVIL JUDGE AND J.M.F.C. AT TIPTUR C.MIS.NO.: 274/2022 PETITIONER: Anand H.B. S/o Late Bete

I, KIZHAR PASHA, Resident of #

No. 02, 6th Cross, Jumma Masjid

Road, H.K.P. Road, Shivajinagar,

Bangalore - 560 051, Karnataka,

India, hereby declare that

I have changed my name from

KHIZAR PASHA to KIZHAR PASHA

vide affidavit dated 10.11.2022

sworn to before M. Rajendra.

Advocate & Notary Public, Govt. of

India, at Bengaluru.

Thimmaiah, Aged about 38 years, R/o Honnenahalli Village, Nonavinakere Hobli, Tiptur Taluk, Tumkur District. //VS// RESPONDENT: The Tahasildar, Tiptur. PAPER PUBLICATION of Birth and Death Act, for obtaining Death Certificate of his Grand Mother by Name "Lakkamma Wo Sannabyataiah" who was died on 10/04/1955 at Honnenahalli Village. Nonavinakere Hobli, Tiptur Taluk, Tumkur Dist. The case is posted for hearing on 9.12.2022 at 11-00 A.M. if anybody has any objection or interest, in this behalf, they may come personally or through their Advocate before this Hon'ble court, otherwise, the case will be decided one side. Given under

my hand with seal of the Court on this 9th

day of nov 2022

By order of court

Shrestedar, ADDI. CIVIL JUDGE J.M.F.C at Tiptur Sri. Shivakumar. Advocate. Tiptur Tiptur. Date: 09.11.2022

ಸೆವೆನ್ ಎಚ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್

ರಿಜಿಸಾರ್ ಆಫ್ ಕಂಪನೀಸ್, ಬೆಂಗಳೂರು

150, 1ನೇ ಮಹಡಿ, ಮಲ್ಲೇಶ್ವರಂ ಆರ್ಕೇಡ್, 7ನೇ ಕ್ರಾಸ್, ಮಾರ್ಗ್ಗಾಸಾ ರಸ್ತೆ, ಮಲ್ಲೇಶ್ವರಂ,

–002/ಐಪಿ–ಎನ್00708.

ipkpraju@gmail.com ಐ–804, ಶ್ರೀರಾಮ ಸುಹಾನಾ ಅಪಾರ್ಟ್ ಮೆಂಟ್, ಹಾರೋಹಳ್ಳಿ, ನಾ ಗೇಟ್, ಯಲಹಂಕ, ಬೆಂಗಳೊರು, ಕರ್ನಾಟಕ–

ಕೊಂದೂರು ಪ್ರಶಾಂತ್ರಾಜು. ನಂ. 12, ರಹೇಜಾ ಚೇಂಬರ್, ಮ್ಯೂಸಿಯಂ ರೋಡ್, ಬೆಂಗಳೂರು– 560001, ಕರ್ನಾಟಕ. claims7hlogistics@gmail.com

ವಬ್ ೮೦ಕ್.... https://ibbi.gov.in/en/home/downloads.. ಭೌತಿಕ ವಿಳಾಸ: ಅನ್ವಯವಾಗುವುದಿಲ್ಲ

ಯು63010ಕೆಎ2008ಪಿಟಿಸಿ045462

ಗಳೂರು- 560003.

ಕೊಂದೂರು ಪ್ರಶಾಂತ್ ರಾಜು

018-2019/12200

31-10-2022

. ಈ ಮೂಲಕ ಗಮನಕ್ಕೆ ತರುವುದೇನೆಂದರೆ ಸೆವೆನ್ ಎಚ್ ಲಾಚಿಸ್ಟಿಕ್ಸ್ ಫೈವೇಟ್ ಲಿಮಿಟೆಡ್ ನ ಕಾರ್ಮರೇಟ್ ಸಮಾಪನಾ ನಿರ್ಣ ಚ್ರಿಯೆಯನ್ನು ಆರಂಭಿಸಲು ರಾಷ್ಟ್ರೀಯ ಕಂಪನಿ ಕಾನೂನುಗಳ ಸ್ಥಾಯಮಂಡಳಿ17–10–2022ರಂದು ಆದೇಶ ನೀಡಿದೆ. ವೆನ್ ಎಚ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ನ ಎಲ್ಲ ಪಕ್ಷುದಾರರಿಗೆ ಈ ಮೂಲಕ ತಮ್ಮ ಕ್ಷೇಮ್ ಗಳ ಮರಾವೆಗಳ 1–10–2022ರ ಮೊದಲು ಮಧ್ಯಂತರ ನಿರ್ಣಾಯ ವೃತ್ತಿತರರಿಗೆ ಎಲ್ಲಟಿ 10ರ ಎದುರು ನಮೂದಿಸಿರುವ ವಿಳಾಸಕ್ಕೆ ಸಲ್ಲಿಸಬೇಕು.

ಹಣಕಾಸು ಸಾಲದಾರರು ತಮ್ಮ ಕ್ಷೇಮ್ಗಳನ್ನು ಮಂಡವೆಗಳ ಸಹಿತ ಎಲೆಕ್ಟಾನಿಕ್ ವಿಧಾನದ ಮೂಲಕವೇ ಸಲ್ಲಿಸಬೇಕು. ಎಲ್ಲ ಇತರ ಹಕ್ಕಿದಾರರು ತಮ್ಮ ಕ್ಷೇಮ್ಗಳನ್ನು ಮರಾವೆಯ ಸಹಿತ ವೈಯಕ್ತಿಕವಾಗಿ, ಅರಿಚೆ ಮೂಲಕ ಅಥವಾ ಇಲೆಕ್ಟ್ರಾನ್ ವಿಧಾನದ ಮೂಲಕ ಸರಿಸಬಹುದಾಗಿದೆ.

ಲ್ಲದುಂಬುಂದರು. ರದು ವರ್ಗಕ್ಕೆ ಸೇರಿದ ಹಣಕಾಸು ಸಾಲದಾರರು ಎಂಟ್ರಿ ನಂ. 12ರಲ್ಲಿ ಪಟ್ಟ ಮಾಡಿದಂತೆ ತಮ್ಮ ವರ್ಗದ (ರಿಯಲ್ ಎಸ್ಟೇಟ್ ಇಚಿಕ್ಕನಲ್ಲಿ ಹಂಚಿಕೆಯಾದವರು) ಅಧಿಕೃತ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಲು ಎಂಟ್ರ ನಂ. 13ರಲ್ಲಿ ಪಟ್ಟಿ ಮಾಡಿದ ಈ ಮೂವರು ರ್ಣಯ ವೃತ್ತಿಪರರಿಂದ ಆಯ್ಕೆ ಮಾಡಿ ನಮೂನೆ ಸಿಎ ಯಲ್ಲಿ ಸಲ್ಲಿಸಬೇಕು.

ಎಂಟ್ರ ಸಂಖ್ಯೆ 12ರ ಎದುರು ಪಟ್ಟ ಮಾಡಿದಂತೆ ಒಂದು ವರ್ಗಕ್ಟೆ ಸೇರಿದ ಹಣಕಾಸು ಸಾಲದಾರರು, ಎಂಟ್ರ ನಂ. 13ರ ಎದುರು ಮೂದಿಸಿರುವ ಮೂವರು ಸಮಾಪನಾ ವೃತ್ತಿಪರರ ಪೈಕಿ ಒಬ್ಬರನ್ನು ವರ್ಗದ ಅಧಿಕೃತ ಪ್ರತಿದಿಧಿಯಾಗಿ ಕಾರ್ಯನಿರ್ವಹಿಸಲು (ಆಂಥ ವರ್ಗವನ್ನು ನಿರ್ದಷ್ಟಪಡಿಸಬೇಕು) ಫಾರ್ಮ್, ಸಿಎ ನಲ್ಲಿ ಅಧಿಕೃತ ಪ್ರತಿದಿಧಿಯಾಗಿ ಅಯ್ಯೆ ಮಾಡಬೇಕಾಗುತ್ತದೆ. ಕ್ಷೇಮ್ಗಳಿಗೆ ತಮ್ಮ ಆಥವಾ ತಮ್ಮದಾರಿಗೆಳೆಯುವಂಥ ಮಠಾವೆಗಳನ್ನು ಸಲ್ಲಿಸಿದಲ್ಲಿ ದಂಡ ವಿಧಿಸಲಾಗುತ್ತದೆ.

ವರ್ಗ(ಗಳ) ಹೆಸರು

7-10-2022

ಪಾರ್ಮ್ ಎ

ಸಾರ್ವಜನಿಕ ಪಕಟಣೆ

[ಭಾರತದ ದಿವಾಳಿತನ ಮತ್ತು ಪಾಪರಿಕೆ ಮಂಡಳಿಯ ನಿಬಂಧನೆಗಳು-2016

(ಕಾರ್ಮೊರೇಟ್ ವ್ಯಕ್ತಿಗಳ ದಿವಾಳಿತನ ನಿರ್ಣಯ ಪ್ರಕ್ರಿಯೆ) ರ ನಿಬಂಧನೆ 6ರ ಅಡಿಯಲಿ

ಸೆವೆನ್ ಎಚ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಾಲದಾರರ ಗಮನಕ್ಕೆ

ಸೂಕ್ತ ವಿವರಗಳು

29/02/2008

IN THE COURT OF THE ADDL CIVIL
JUDGE AND J.M.F.C. AT TIPTUR
C.MIS.NO.: 273 /2022
PETITIONER: Hucchegowda S/o Late Kapanigowda @ Kariyappa, Aged about 58 years, R/o Madihalli Village, Nonavinakere Hobil, Tiptur Taluk, Tumkur District. //VS// RESPONDENT: The Tahasildar, Tiptur.
PAPER PUBLICATION

I. Youlanda Marian Conquest. D/o

Alwyn Joseph Conquest, aged about 44

years, residing at No. 261, Center Road,

Austin Town, Viveknagar, Bengaluru

560 047, hereby declare that Youlanda

Marian Fegradoe and Youlanda Marian

Conquest both names mentioned above

in different records are my name only

and Henceforth I would like to be called

as Youlanda Marian Conquest. Vide

affidavit dated 10.11.2022 sworn to before Dr. R.S. Vijay, Advocate & Notary

That the petitioner has filed the above ion under section 13(3) of Re of Birth and Death Act. for Death Certificate of his Mother by Name "Rangamma W/o Kapanigowda @ Kariyappa" who was died on 25/12/2010 at Madihalli Village, Nonavinakere Hobli, Tiptur Taluk, Tumkur Dist. The case is posted for hearing on 09.12.2022 at 11-00 A.M. if anybody has any objection or interest, in this behalf, they may come personally or through their Advocate before this Hon'ble court, otherwise, the case will be decided one side Given under my hand with seal of the Court on this 9th day of nor 2022

By order of court Shrestedar, ADDI. CIVIL JUDGE J.M.F.C at Tiptur Sri. Shivakumar, Advocate, Tiptur Tiptur, Date: 09.11.2022

#### ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಚನ್ನಪಟ್ಟಣ ಅಸಲು ದಾವಾ ಸಂಖ್ಯೆ : 259/2021 ವಾದಿಗಳು: ಜಯಮ ಮತು ಇತರರು

ಪ್ರತಿವಾದಿಗಳು: 1) ಡಿ.ಆರ್.ಲಿಂಗಯ್ಯ ಮೃತ ವಾರಸುದಾರರು ಮತ್ತು ಇತರರು. 4ಎ. ಮಂಗಳಮ್ಮ ಬಿನ್ ಅಂಕಮ್ಮ, 71 ವರ್ಷ, 4ಬಿ ಮಾಲತಿ ಬಿನ್ ಅಂಕಮ್ಮ, 65 ವರ್ಷ. 4ಸಿ. ಮಂಜು ಬನ್ ಅಂಕಮ್ಮ , 62 ವರ್ಷ. ಎಲ್ಲರೂ ವಾಸ- ಮತ್ತೀಕೆರೆ ಗ್ರಾಮ, ಮಳೂರು ಹೋಬಳಿ, ಚನ್ನಪಟ್ಟಣ ತಾಲ್ಲೂಕು. ಪ್ರಕಟಣೆ

ಮೇಲಂಡ ಕೇಸಿನ ವಾದಿಗಳಾದ ಶ್ರೀಮತಿ ಜಯವ

ಮತ್ತು ಅವರ ಮಕ್ಕಳುಗಳು ಪ್ರತಿವಾದಿಗಳಾದ ಡಿ.ಆರ್

ಲಿಂಗಯ್ಯ ಮತ್ತು ಇತರರ ವಿರುದ್ಧ ಹಕ್ಕು ಘೋಷಣೆಗಾಗಿ ದಾವೆ ಸಲ್ಲಿಸಿರುತ್ತಾರೆ. ದಾವೆ ನಡೆಯುತ್ತಿರುವ ಸಂದರ್ಭದಲ್ಲಿ 4ನೇ ಪ್ರತಿವಾದಿಯಾದ ಶ್ರೀಮತಿ ಅಂಕಮ್ಮರವರು ಮೃತರಾಗಿದ್ದು , ಅವರ ವಾರಸುದಾರರಾಗಿ ಮೇಲ್ಕಂಡವರುಗಳನ್ನು ದಾವೆಯಲ್ಲಿ ಸೇರಿಸಲು ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿ 4ನೇ ಪ್ರತಿವಾದಿಯ ವಾರಸುದಾರರನ್ನು ದಾವೆಯನ್ನು ಸೇರಿಸಿ ತಮಗೆ ಅರ್ಜಿಯ ನೋಟೀಸುಗಳನ್ನು ನೀಡಿದ್ದು, ತಾವುಗಳು ನ್ಯಾಯಾಲಯವು ಕಳುಹಿಸಿದ್ದ ನೋಟೀಸುಗಳನ್ನು ಪಡೆದುಕೊಳ್ಳದೆ ಊರಿನಲಲಿ ಇಲ್ಲ ಎಂದು ತಿಳಿಸಿ ವಾಪಸ್ ಕಳುಹಿಸಿರುತ್ತೀರಿ. ತಾವುಗಳು ನ್ಯಾಯಾಲಯದಿಂದ ನೀಡಿದ ಯಾವುದೆ ನೋಟೀಸುಗಳನ್ನು ಪಡೆಯುತ್ತಿಲ್ಲವಾದರಿಂದ ತಮ್ಮಗಳಿಗ ಪತ್ರಿಕೆಯ ಮೂಲಕ ನೋಟೀಸು ನೀಡಲು ಅನುಮತಿ ಪಡೆದು ಸಮನ್ ನೀಡುತ್ತಿದೇವೆ. ಮೇಲಂಡ ಕೇಸ ದಿನಾಂಕ 15.12.2022 ರಂದು ತಮ ಹಾಜರಾತಿಗಾಗಿ ಇರುತ್ತದೆ. ಆ ದಿನ ತಾವುಗಳು ಖುದ್ದಾಗಿ ಅಥವಾ ವಕೀಲರ ಮುಖೇನ ಹಾಜರಾಗತಕ್ಕದ್ದು. ತಪ್ಪಿದ್ದಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ನ್ಯಾಯಾಲಯವು ತಮ್ಮಗಳ ತಕರಾರು ಇಲ್ಲವೆಂದು ಏಕಪಕ್ಷೀಯವಾಗಿ ತೀರ್ಮಾನಿಸಲಾಗುವುದು ಎಂದು ತಿಳಿಯುವುದು.

ನ್ಯಾಯಾಲಯದ ಆದೇಶದ ಮೇರೆಗೆ ಶಿರಸೇದಾರರುಸಿವಿಲ್ ನ್ಯಾಯಾಲಯ, ಚನಪಟಣ ವಾದಿಗಳ ಪರ ವಕೀಲರು: ಕೆ.ಟಿ.ತಿಮ್ಜೇಗೌಡ, ವಕೀಲರು, ಚನ್ನಪಟ್ಟಣ

### ಅರಣ್ಯ ಇಲಾಖೆ

ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿ, ಕಾರ್ಯಯೋಜನೆ ವೃತ್ತ, ಅರಣ್ಯ ಭವನ, ಅಶೋಕಪುರಂ, ಮೈಸೂರು-570008 ಇ–ಮೇಲ್: cfwpmys@gmail.com ದೂ/ಫ್ಯಾ : 0821–2483917 ಸಂಖ್ಯೆ: ಎ2/ಬಿಯುಡಿ/ಯೋಜನೆ/ಇ-ಟೆಂಡರ್/ಸಿಆರ್-4/2022-23

ಕರ್ನಾಟಕ ಸರ್ಕಾರ

#### ದಿನಾಂಕ: 08.11.2022 ಅಲ್ಲಾವಧಿ ಮರು ಇ-ಟೆಂಡರ್ ಪ್ರಕಟಣೆ-10/2022-23

(ಇ-ಪ್ರೊಕ್ಯೂರ್ಮೆಂಟ್ ಮೂಲಕ) (e-procurement)

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಗಳವರ ತಾಂತ್ರಿಕ ಸಹಾಯಕರು, ಕಾರ್ಯಯೋಜನೆ, ಮೈಸೂರು ರವರು 2022–23ನೇ ಸಾಲಿನಲ್ಲಿ ಈ ಕಛೇರಿಯಲ್ಲಿ ನೊಂದಾಯಿಸಲ್ಪಟ್ಟ ಅರ್ಹ ಗುತ್ತಿಗೆದಾರರಿಂದ ವಿವಿಧ ಲೆಕ್ಕಶೀರ್ಷಿಕೆಯಡಿಯಲ್ಲಿ ಮೋಜಣಿ ಮತ್ತು ಹದ್ದುಬಸ್ತು ಕೆಲಸಗಳಿಗಾಗಿ ಅಲ್ಪಾವಧಿ ಇ–ಟೆಂಡರ್ನ್ನು ಆಹ್ವಾನಿಸಲಾಗಿತ್ತು. ಸದರಿ ಇ–ಟೆಂಡರ್ನಲ್ಲಿ ಒಬ್ಬರೇ ಗುತ್ತಿಗೆದಾರರು ಭಾಗವಹಿಸಿದ್ದರಿಂದ ಮತ್ತೊಮ್ಮೆ ಅಲ್ಪಾವಧಿ ಮರು ಇ–ಟೆಂಡರ್ ಆಹ್ವಾನಿಸಿರುತ್ತಾರೆ. ಟೆಂಡರ್ನಲ್ಲಿ ಭಾಗವಹಿಸಲು ಇಚ್ಛಿಸುವ ಟೆಂಡರ್ದಾರರು ಟೆಂಡರ್ ಫಾರಂಗಳನ್ನು ವೆಬ್ಸೈಟ್ www.eproc.karnataka.gov.in ಮುಖಾಂತರ ಡೌನ್ ಲೋಡ್ ಮಾಡಿಕೊಳ್ಳಬಹುದು ಹಾಗೂ ದಿ: 17.11.2022ರ ಸಂಜೆ: 4.00 ಗಂಟೆಯವರೆಗೆ ಟೆಂಡರ್ ಅನ್ನು ಸಲ್ಲಿಸಬಹುದು. ತಾಂತ್ರಿಕ ಬಿಡ್ ಅನ್ನು ದಿ: 18.11.2022 ರಂದು ಸಂಜೆ: 4.10 ಗಂಟೆಗೆ ತೆರೆಯಲಾಗುವುದು ಹಾಗೂ ಆರ್ಥಿಕ ಬಿಡ್ ಅನ್ನು ದಿ: 19.11.2022 ರಂದು ಸಂಜೆ: 4.20 ಗಂಟೆಗೆ ತೆರೆಯಲಾಗುವುದು. ಇ.ಎಂ.ಡಿ ಹಣವನ್ನು ಇ–ಪ್ರೊಕ್ಯೂರ್ಮೆಂಟ್ ನಿಯಮಾನುಸಾರ ಆನ್ಲೈನ್ನಲ್ಲಿಯೇ ಸಂಬಂಧಿಸಿದ ಬ್ಯಾಂಕ್ನಲ್ಲಿ ಪಾವತಿಸಬೇಕಾಗುತ್ತದೆ. ಇನ್ನುಳಿದ ವಿವರಗಳನ್ನು ವೆಬ್ಸೈಟ್ www.eproc. karnataka.gov.in ಮುಖಾಂತರ ಡೌನ್ಲೋಡ್ ಮಾಡಿಕೊಳಬಹುದು. ಹೆಚ್ಚಿನ ವಿವರಗಳಿಗೆ ಈ ಕಛೇರಿಯಿಂದ, ಕಛೇರಿ ವೇಳೆಯಲ್ಲಿ ಪಡೆಯಬಹುದು ಮೇಲಿನ ದಿನಾಂಕಗಳಂದು ಸಾರ್ವತ್ರಿಕ ರಜೆಯಿದ್ದಲ್ಲಿ/ ಸಾರ್ವತ್ರಿಕ ರಜೆಯೆಂದು ಘೋಷಣೆಯಾದಲ್ಲಿ ಮುಂದಿನ ದಿನಾಂಕಗಳನ್ನು

ಸಹಿ/- ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ | ಅರಣ್ಯ ಸಂರಕ್ಷಣಾಧಿಕಾರಿಗಳ ತಾಂತ್ರಿಕ ಸಹಾಯಕರು, ಕಾರ್ಯಯೋಜನೆ DIPR/DDMYS/MCA/654/2022-23